

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 23-03-2026:

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

ಐ) ನಿಪಿ-167ರ ಅನುಬಂಧ 4-ಬಿ ಯಲ್ಲಿ ಆರೋಪಿತರು ತಮ್ಮ ಪತ್ನಿ ಶುಭಾ ರವರು ಹ್ಯಾಪಿ ಫೇಸಸ್ ಸೇಲ್ಸ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಿ 14010ರೂಪಾಯಿಗಳ ಲಾಭ ಬಂದಿರುತ್ತದೆ ಎಂದು ಘೋಷಿಸಿಕೊಂಡಿರುತ್ತಾರೆ. ಅದಕ್ಕೆ ಪೂರಕವಾದ ಬ್ಯಾಂಕ್ ಸ್ಟೇಟ್ಮೆಂಟ್‌ನ್ನು ಅಥವಾ ಇನ್ಯಾವುದೇ ದಾಖಲೆಗಳನ್ನು ಹಾಜರುಪಡಿಸಿರಲಿಲ್ಲ, ಆದ್ದರಿಂದ ಅದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಿರುವುದಿಲ್ಲ.

ಜೆ)ನಿಪಿ-167ರ ಅನುಬಂಧ 5ರಲ್ಲಿ ಆರೋಪಿತರು ಕೆನರಾ ಬ್ಯಾಂಕ್ ಮೈನ್ ಬ್ರಾಂಚ್ ನಲ್ಲಿ ತಮ್ಮ ಲೋನ್ ಖಾತೆ ಸಂಖ್ಯೆ 2350ಗೆ 1,26,000ರೂಪಾಯಿಗಳನ್ನು ಸಾಲದ ಕಂತಿನ ಬಾಪ್ತ ಪಾವತಿಸಿದೆ ಎಂದು ಘೋಷಿಸಿಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿತರು ನಿಪಿ-169ರ ಪುಟ ಸಂಖ್ಯೆ 128ರಿಂದ 131ರಲ್ಲಿ ದಾಖಲೆಗಳನ್ನು ಹಾಜರುಪಡಿಸಿರುತ್ತಾರೆ. ಅದನ್ನು ನಿಪಿ-169(9) ಎಂದು ಗುರುತಿಸಲಾಯಿತು. ತನಿಖಾ ಕಾಲದಲ್ಲಿ ಹಾಸನದ ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ದಿ:30-10-13ರ ಪತ್ರದೊಂದಿಗೆ ಮಾಹಿತಿಯನ್ನು ನಿಪಿ-170ರಂತೆ ಸ್ವೀಕರಿಸಿರುತ್ತೇನೆ. ಆ ಪತ್ರದಲ್ಲಿ ಆರೋಪಿತರು ರೂ.2,24,341ನ್ನು ಮಂಡಳಿಯ ಖಾತೆಗೆ ಸಂದಾಯ ಮಾಡಿರುತ್ತಾರೆಂದು ಕಾಣಿಸಿರುತ್ತಾರೆ, ಆದರೆ ಚೆಕ್ ಅವಧಿ 3-11-99ರಿಂದ ಪ್ರಾರಂಭಗೊಂಡಿರುವುದರಿಂದ ಮತ್ತೊಮ್ಮೆ ಅವರಿಗೆ ಪತ್ರ ಬರೆದು ಚೆಕ್ ಅವಧಿಯಲ್ಲಿ ಹಣ ಪಾವತಿಸಿದ ಅವಧಿಯನ್ನು ಕಾಣಿಸಬೇಕೆಂದು ಕೋರಿದ್ದೇನೆ, ಅದಕ್ಕೆ ಸದರಿಯವರು 11-11-14ರಂದು ಪತ್ರ ಮುಖೇನ ಮಾಹಿತಿ ನೀಡಿದ್ದು ಆ ಪತ್ರದ ಪ್ರತಿಯ ಪ್ರಕಾರ ಚೆಕ್ ಅವಧಿಯಲ್ಲಿ ಅವರು ಪಾವತಿಸಿರುವ ಹಣ 1,20,241 ಎಂದು ಕಾಣಿಸಿರುತ್ತಾರೆ. ಅದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಿರುತ್ತೇನೆ. ದಿ:11-11-14ರ ಮೂಲ ಪತ್ರವನ್ನು ದೋಷಪಟ್ಟಿಯೊಂದಿಗೆ ಹಾಜರುಪಡಿಸಿರುವುದಿಲ್ಲ, ಅದು ಕಡತದಲ್ಲಿರುವುದಿಲ್ಲ.

ಕೆ)ಅನುಸೂಚಿ-6ಎ ಯಲ್ಲಿ ಆರೋಪಿತರು ಜಿ.ಎಲ್.ಮೋಹನ್ ಎಂಬುವವರಿಂದ 19,90,000ರೂಪಾಯಿ ಹಣವನ್ನು ಕೈಸಾಲವಾಗಿ ಉದಯಗಿರಿಯಲ್ಲಿ ತನ್ನ ಹೆಂಡತಿ ಹೆಸರಿನಲ್ಲಿರುವ ಮನೆ ಕಟ್ಟಲು ಪಡೆದಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಆದರೆ ಆ ಸಾಲ ಪಡೆಯಲು ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ ಮತ್ತು ಅದನ್ನು ಆದಾಯ ತೆರಿಗೆಯಲ್ಲಿ ಘೋಷಿಸಿಕೊಂಡ ಬಗ್ಗೆ ಯಾವುದೇ ದಾಖಲಾತಿ ಹಾಜರುಪಡಿಸಿಲ್ಲ. ಆದ್ದರಿಂದ ಅದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಿಲ್ಲ.

ಎಲ್)ಅನುಸೂಚಿ 6ಬಿ ಯಲ್ಲಿ ಆರೋಪಿತರು ತನ್ನ ಪತ್ನಿರವರು ಉದಯಗಿರಿ ಮನೆ ಕಟ್ಟಲು ದಿವಾನ್ ಹೌಸಿಂಗ್ ಫೈನಾನ್ಸ್ ನಿಂದ 11,72,027ರೂಪಾಯಿಗಳನ್ನು ಸಾಲ ಪಡೆದಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ನಿಪಿ-72 ಮತ್ತು 73 ರಂತೆ ದಾಖಲೆಯನ್ನು ತನಿಖಾ ಕಾಲದಲ್ಲಿ ಪಡೆದಿರುತ್ತೇನೆ. ಅದರಲ್ಲಿ 11,72,027ಯ ಪೈಕಿ 92,027ರೂಪಾಯಿಯನ್ನು ಇನ್ಸುರೆನ್ಸ್ ಗೆ ಜಮಾ ಆಗಿದೆ ಎಂದು ಕಂಡುಬಂತು, ಆದ್ದರಿಂದ ಅದನ್ನು ಆಸ್ತಿ ಲೆಕ್ಕಕ್ಕೆ ತೆಗೆದುಕೊಂಡು ಉಳಿದ 10,80,000ರೂಪಾಯಿಯನ್ನು ಆದಾಯಕ್ಕೆ ಪರಿಗಣಿಸಲಾಗಿದೆ.

ಎಂ)ಅನುಸೂಚಿ-7ಎ ಮತ್ತು 7ಬಿ ಯಲ್ಲಿ ಯಾವುದೇ ಮಾಹಿತಿಯನ್ನು ಘೋಷಿಸಿಕೊಂಡಿರುವುದಿಲ್ಲ.

ಎನ್)ಅನುಸೂಚಿ 8ಎಯಲ್ಲಿ ಆರೋಪಿತರು ತಮ್ಮ ಮತ್ತು ಅವರ ಹೆಂಡತಿ ಹೆಸರಿನಲ್ಲಿರುವ ವಿಮಾ ಪಾಲಿಸಿಗಳನ್ನು ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ತನಿಖಾ ಕಾಲದಲ್ಲಿ ನಿಪಿ-34, 36, 37 ರಂತೆ ಮಾಹಿತಿಯನ್ನು ಸ್ವೀಕರಿಸಿರುತ್ತೇನೆ. ಆ ಮಾಹಿತಿಯಂತೆ 7,39,920ರೂಪಾಯಿಗಳನ್ನು ಆರೋಪಿತರು ತನ್ನ ಮತ್ತು ತನ್ನ ಹೆಂಡತಿ ಹೆಸರಿನಲ್ಲಿರುವ ವಿಮೆ ಪಾಲಿಸಿಗಳ ಪ್ರೀಮಿಯಂ ಪಾವತಿಸಿರುವುದು ಕಂಡುಬಂದಿರುತ್ತದೆ. ಇದನ್ನು ಆರೋಪಿತರ ಆಸ್ತಿಯ ಲೆಕ್ಕಕ್ಕೆ ಪರಿಗಣಿಸಲಾಗಿದೆ.

ಬಿ) ಅನುಸೂಚಿ 8ಬಿ ಯಲ್ಲಿ, ಆರೋಪಿತರು ಯಾವುದೇ ಮಾಹಿತಿ ನೀಡಿರುವುದಿಲ್ಲ.

ಪಿ)ಅನುಸೂಚಿ 8ಸಿ ಯಲ್ಲಿ ವಿವಿಧ ಜೀವವಿಮಾ ಪಾಲಿಸಿಗಳು ಪಕ್ಕವಾದ ಬಗ್ಗೆ ಮತ್ತು ಅದು ಅವರ ಬ್ಯಾಂಕ್ ಖಾತೆಗೆ ಜಮಾ ಆದ ಬಗ್ಗೆ ಮಾಹಿತಿ ಘೋಷಿಸಿಕೊಂಡಿರುತ್ತಾರೆ. ಅದರ ಪ್ರಕಾರ

4,51,564ರೂಪಾಯಿ ಆರೋಪಿತರು ಮತ್ತು ಅವರ ಹೆಂಡತಿಯ ಖಾತೆಗೆ ಜಮಾ ಆಗಿರುವುದು ಕಂಡುಬಂದಿದ್ದು ಅದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಿರುತ್ತೇನೆ.

ಕ್ರೂ) ಅನುಸೂಚಿ 9 ರಿಂದ 11ರಲ್ಲಿ, ಆರೋಪಿತರು ಯಾವುದೇ ಮಾಹಿತಿ ನೀಡಿರುವುದಿಲ್ಲ.

ಆರ್) ಅನುಸೂಚಿ 12ಎ ರಲ್ಲಿ ಕ್ರಮಸಂಖ್ಯೆ 1 ರಲ್ಲಿ 750ಗ್ರಾಂ ಬೆಳ್ಳಿಯನ್ನು ತನ್ನ ಹೆಂಡತಿಗೆ ಮದುವೆ ಸಮಯದಲ್ಲಿ ಅವರ ತಂದೆ ಕೊಟ್ಟಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಅದನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ. ಕ್ರಮಸಂಖ್ಯೆ 2 ರಲ್ಲಿ 483.80ಗ್ರಾಂ ಚಿನ್ನ ಘೋಷಿಸಿಕೊಂಡಿದ್ದು ಅದು ವಿವಾಹದ ಸಂದರ್ಭದಲ್ಲಿ ತನಗೂ ತನ್ನ ಪತ್ನಿಗೂ ಪತ್ನಿಯ ತವರು ಮನೆಯವರು ನೀಡಿರುವುದಾಗಿ ಕಲಾಣಿಸಿರುತ್ತಾರೆ, ಅದನ್ನು ಆಸ್ತಿ ತಃಖ್ತೆಯಲ್ಲಿ ಘೋಷಿಸಿಕೊಂಡಿರುವುದರಿಂದ ಅವ ರ ಆಸ್ತಿಗೆ ಪರಿಗಣಿಸಿರುತ್ತೇನೆ. ಕ್ರಮಸಂಖ್ಯೆ 3 ರಲ್ಲಿ ತಮ್ಮ ಪತ್ನಿಗೆ ಅವರ ತಂದೆ ಅವರಿಗೆ ಸೇರಿದ ನಿವೇಶನ ಮಾರಿ ಬಂದ 5ಲಕ್ಷ ರೂಪಾಯಿ ಮತ್ತು ನಗದಾಗಿ 75ಸಾವಿರ ರೂ ಒಟ್ಟು 5,75,000ರೂಪಾಯಿಯನ್ನು ನೀಡಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ಆಸ್ತಿ ತಃಖ್ತೆಯಲ್ಲಿ ಘೋಷಿಸಿರುವುದಿಲ್ಲ, ಆದ್ದರಿಂದ ಅದನ್ನು ಪರಿಗಣಿಸಿರುವುದಿಲ್ಲ.

ಎಸ್) ಅನುಸೂಚಿ 12ಬಿ ಯಲ್ಲಿ ಆರೋಪಿತರು ತನ್ನ ಹೆಂಡತಿಗೆ ಮದುವೆ ಸಮಯದಲ್ಲಿ ಅವರ ತಂದೆ ನೀಡಿದ 750ಗ್ರಾಂ ಬೆಳ್ಳಿಯಲ್ಲಿ ಆಗಾಗ್ಗೆ ಮಾರಾಟ ಮಾಡಿ ಒಟ್ಟು 30000ರೂಪಾಯಿ ಪಡೆದಿರುತ್ತೇನೆ ಎಂದು ಘೋಷಿಸಿಕೊಂಡಿದ್ದು ಅದಕ್ಕೆ ಪೂರಕ ದಾಖಲೆ ಹಾಜರುಪಡಿಸದೇ ಇರುವುದರಿಂದ ಅದನ್ನು ಪರಿಗಣಿಸಿಲ್ಲ.

ಟಿ) ಅನುಸೂಚಿ 13ಎ ಯಲ್ಲಿ ಆರೋಪಿತರು ಚೆಕ್ ಅವಧಿಯಲ್ಲಿ ಸಂಪಾದಿಸಿದ ಸ್ಥಿರಾಸ್ತಿಯ ವಿವರ ಕಾಣಿಸಿಕೊಂಡಿರುತ್ತಾರೆ. ಕ್ರಮಸಂಖ್ಯೆ 1 ರಲ್ಲಿ ಕುವೆಂಪುನಗರದ ಎಲ್ ಐ ಜಿ 235 ಈ ಮನೆಗೆ ಸಂಬಂಧಿಸಿದಂತೆ ಕೆನರಾ ಬ್ಯಾಂಕ್ ನಿಂದ 1,20,240ಗಳನ್ನು ಸಾಲವಾಗಿ ಪಡೆದಿರುತ್ತೇನೆ ಎಂದು ಘೋಷಿಸಿದ್ದು ಅದಕ್ಕೆ ಸಂಬಂಧಿಸಿದಂತೆ ಅನುಸೂಚಿ-5 ರಲ್ಲಿ ಘೋಷಿಸಿಕೊಂಡಿರುವುದರಿಂದ ಅದನ್ನು ಆದಾಯಕ್ಕೆ ಪರಿಗಣಿಸಿರುವುದರಿಂದ ಇಲ್ಲಿ ಅದನ್ನು ಪರಿಗಣಿಸದೆ ಕೈಬಿಡಲಾಗಿದೆ. ಕ್ರಮಸಂಖ್ಯೆ 2 ರಲ್ಲಿ ಆರೋಪಿತರು ಉದಯಗಿರಿ ಬಡಾವಣೆಯಲ್ಲಿ ಖರೀದಿಸಿದ ನಿವೇಶನಕ್ಕೆ ತನ್ನ ಸಂಬಳದ ಉಳಿತಾಯ ವಿಮಾ ಪಾಲಿಸಿ ಹಣ, ಮತ್ತು ಕೃಷಿ ಆದಾಯದಿಂದ ಹಾಗೂ ಪತ್ನಿಯ ಆದಾಯದಿಂದ ಹಣ

ವಿನಿಯೋಗಿಸಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ನಿಪಿ-16ರಂತೆ ದಾಖಲೆಗಳನ್ನು ಪಡೆದುಕೊಂಡು ಅದರಲ್ಲಿ ಕಾಣಿಸಿರುವ 6,25,000ರೂಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ತೆಗೆದುಕೊಂಡಿರುತ್ತೇನೆ. ಹಾಗೆಯೇ ಕ್ರಮಸಂಖ್ಯೆ 1 ಮತ್ತು 2 ರ ಆಸ್ತಿಗೆ ಸಂಬಂಧಿಸಿದಂತೆ 48,310ರೂಪಾಯಿ ಹಣವನ್ನು ಸ್ಟಾಂಪ್ ಶುಲ್ಕವಾಗಿ ಪಾವತಿಸಿದ್ದು ಅದಕ್ಕೆ ಸಂಬಂಧಿಸಿದಂತೆ ನಿಪಿ-18ರಂತೆ ಮಾಹಿತಿಯನ್ನು ಪಡೆದು ಅದನ್ನು ಖರ್ಚಿನ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ. ಕ್ರಮಸಂಖ್ಯೆ 3 ರಲ್ಲಿ ಕ್ರಮಸಂಖ್ಯೆ 2 ರ ನಿವೇಶನದಲ್ಲಿ ಮನೆ ಕಟ್ಟಲು ಅಂದಾಜು ವೆಚ್ಚ 33ಲಕ್ಷ ರೂಪಾಯಿ ಆಗಿರುತ್ತದೆ ಎಂದು ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ನಿಪಿ-57ರಂತೆ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಪಡೆದಿರುತ್ತೇನೆ. ಅದರಂತೆ 38,75,224ರೂಪಾಯಿಗಳನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ

ಅನುಸೂಚಿ 13-ಬಿ ಯಲ್ಲಿ ಯಾವುದೇ ಮಾಹಿತಿ ಘೋಷಿಸಿಕೊಂಡಿಲ್ಲ,

ಯು)ಅನುಸೂಚಿ 14-ಎ ಆರೋಪಿತರ ಮನೆಯ ಶೋಧನಾ ಪಂಚನಾಮೆ ಕಾಲದಲ್ಲಿ ಕಂಡುಬಂದ ವಸ್ತುಗಳಿಗೆ ಸಂಬಂಧಿಸಿದಂತೆ ಇರುತ್ತದೆ.

(ಈ ಹಂತದಲ್ಲಿ ನ್ಯಾಯಾಲಯದ ಬೆಳಗಿನ ಕಲಾಪದ ವೇಳೆ ಮುಗಿದಿದ್ದರಿಂದ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳಚ್ಚು ಮಾಡಿಸಲಾಯಿತು)

ಓ.ಹೇ.ಕೇ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.

ಸಾಕ್ಷಿಯನ್ನು ಪುನಃ ಕರೆಸಿ ಪ್ರಮಾಣವಚನ ಬೋಧಿಸಿದೆ:

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

ವಿ) ಅನುಸೂಚಿ 14-ಎ ಗೆ ಸಂಬಂಧಿಸಿದಂತೆ ಪೂರಕ ದಾಖಲೆ ಹಾಜರುಪಡಿಸದೇ ಇರುವುದರಿಂದ ಅದನ್ನು ಪರಿಗಣಿಸಿರುವುದಿಲ್ಲ.

ಡಬ್ಲ್ಯೂ) ಅನುಸೂಚಿ 14-ಬಿ ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇರುವುದಿಲ್ಲ.

ಎಕ್ಸ್) ಅನುಸೂಚಿ -14 ಸಿ ಯಲ್ಲಿ ಆರೋಪಿತರು ತಾನು ಮತ್ತು ತನ್ನ ಹೆಂಡತಿ ಹೊಂದಿರುವ ದ್ವಿಚಕ್ರ ವಾಹನದ ಮಾಹಿತಿ ಘೋಷಿಸಿರುತ್ತಾರೆ. ಕ್ರಮಸಂಖ್ಯೆ 1ರಲ್ಲಿ ಆರೋಪಿ ತನ್ನ ಹೆಂಡತಿ ಹೆಸರಿನಲ್ಲಿ ಖರೀದಿಸಿರುವ ದ್ವಿಚಕ್ರ ವಾಹನ ಕೆಎ-13ಎಸ್-29ರ ಬಗ್ಗೆ ಮಾಹಿತಿ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ನಿಪಿ-33 ರಂತೆ ಮಾಹಿತಿ ಪಡೆದಿರುತ್ತೇನೆ. ಅದರಂತೆ ಸದರಿ ದ್ವಿಚಕ್ರ ವಾಹನಕ್ಕೆ ಬಿಡಿ ಭಾಗಗಳು ಸೇರಿದಂತೆ 33785ರೂಪಾಯಿಯನ್ನು ಖರ್ಚುಮಾಡಿದ್ದು ಅದನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ತೆಗೆದುಕೊಂಡಿರುತ್ತೇನೆ. ಸದರಿ ವಾಹನದ ಇಂಧನ ಮತ್ತು ನಿರ್ವಹಣಾ ವೆಚ್ಚದ ಬಗ್ಗೆ ನಿಪಿ-67 ಮತ್ತು 164ರಂತೆ ಮಾಹಿತಿ ಪಡೆದಿದ್ದು ಅದರಂತೆ ಇಂಧನ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ವಿಮಾ ಪ್ರೀಮಿಯಂ ಹಣ ಸೇರಿ ಒಟ್ಟು 44,763 ರೂಪಾಯಿ ಆಗಿರುತ್ತದೆ, ಅದನ್ನು ಆರೋಪಿತರ ಖರ್ಚಿನ ಲೆಕ್ಕಕ್ಕೆ ತೆಗೆದುಕೊಂಡಿರುತ್ತೇನೆ. ಕ್ರಮಸಂಖ್ಯೆ 2 ಆರೋಪಿತರು ತಮ್ಮ ಹೆಸರಿನಲ್ಲಿ ಖರೀದಿಸಿರುವ ದ್ವಿಚಕ್ರವಾಹನ ಸಂಖ್ಯೆ ಕೆಎ-13-ಜೆ-8534ರ ಬಗ್ಗೆ ಮಾಹಿತಿ ನೀಡಿದ್ದು ಈ ಬಗ್ಗೆ ನಿಪಿ-66ರಂತೆ ಮಾಹಿತಿ ಪಡೆದಿದ್ದು ಸದರಿ ಮಾಹಿತಿಯಲ್ಲಿ ಸದರಿ ವಾಹನ ಖರೀದಿಸಿದ ಮೌಲ್ಯ ಸಿಗದೇ ಇದ್ದುದರಿಂದ ಆರೋಪಿತರು ಕ್ರಮಸಂಖ್ಯೆ 2 ರಲ್ಲಿ ಘೋಷಿಸಿಕೊಂಡಂತೆ ಖರೀದಿ ಮೌಲ್ಯ 49,000ರೂಪಾಯನ್ನು ಅದನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ತೆಗೆದುಕೊಂಡಿರುತ್ತೇನೆ. ಈ ವಾಹನದ ನಿರ್ವಹಣಾ ಮತ್ತು ಇಂಧನ ವೆಚ್ಚ ಹಾಗೂ ಪ್ರೀಮಿಯಂಗೆ ಸಂಬಂಧಿಸಿದಂತೆ ನಿಪಿ-66, 70, 71ರಂತೆ ಮಾಹಿತಿ ಸಂಗ್ರಹಿಸಿದ್ದು ಅದರ ಪ್ರಕಾರ ಒಟ್ಟು 82,932ರೂಪಾಯಿಯನ್ನು ಆರೋಪಿತರ ಖರ್ಚಿಗೆ ತೆಗೆದುಕೊಳ್ಳಲಾಗಿದೆ.

ವೈ)ಅನುಸೂಚಿ 14ಡಿ ಯಲ್ಲಿ ಯಾವುದೇ ಮಾಹಿತಿ ಘೋಷಿಸಿಕೊಂಡಿರುವುದಿಲ್ಲ.

ಜಡಾ)ಅನುಸೂಚಿ 15-ಎ ಯಲ್ಲಿ ಕ್ರಮಸಂಖ್ಯೆ 1 ಮತ್ತು 2 ರಲ್ಲಿ ಘೋಷಿಸಿಕೊಂಡಂತೆ ರೂ7746 ಮತ್ತು ರೂ.3999ವನ್ನು ಆರೋಪಿತರ ಆಸ್ತಿಗೆ ಪರಿಗಣಿಸಿರುತ್ತೇನೆ.

ಎಎ)ಅನುಸೂಚಿ 15-ಎ ಯಲ್ಲಿ ಕ್ರಮಸಂಖ್ಯೆ 3 ರಲ್ಲಿ ಘೋಷಿಸಿಕೊಂಡಂತೆ 1,09,500ರೂಪಾಯಿಯನ್ನು ಈಗಾಗಲೇ ಆರೋಪಿತರ ಬ್ಯಾಂಕ್ ಬ್ಯಾಲೆನ್ಸ್ ನಿಪಿ-21 ನ್ನು ಅವರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುವುದರಿಂದ ಸದರಿ ಹಣವನ್ನು ಇಲ್ಲಿ ಕೈಬಿಡಲಾಗಿದೆ .

ಬಿಬಿ) ಅನುಸೂಚಿ 15-ಎಯಲ್ಲಿ ಕ್ರಮಸಂಖ್ಯೆ 4 ರಿಂದ 9ರಲ್ಲಿ ಘೋಷಿಸಿದ ಹಣ ಒಟ್ಟು 46,000ವನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

ಸಿಸಿ)ಅನುಸೂಚಿ-15ಬಿ ಯಲ್ಲಿ ಆರೋಪಿತರು ತಾನು ಚೆಕ್ ಅವಧಿಯಲ್ಲಿ ಹೊಂದಿದ ಆಸ್ತಿಯನ್ನು ಮಾರಾಟ ಮಾಡಿ ಬಂದಿರುವ ಆದಾಯವನ್ನು ಘೋಷಿಸಿಕೊಂಡಿದ್ದು ಆ ಬಗ್ಗೆ ಆ ಆದಾಯವನ್ನು ಈಗಾಗಲೇ ನಿಪಿ-21 ರಲ್ಲಿ ಆಸ್ತಿಯಾಗಿ ಪರಿಗಣಿಸಿರುವುದರಿಂದ ಇಲ್ಲಿ ಕೈಬಿಡಲಾಗಿದೆ.

ಡಿಡಿ)ಅನುಸೂಚಿ-16-ಎ ಯಲ್ಲಿ ಆರೋಪಿ ತನ್ನ ಹೆಂಡತಿ ಹೊಂದಿರುವ ಲಾಕರ್ ಮತ್ತು ತನ್ನ ಮತ್ತು ತನ್ನ ಹೆಂಡತಿ ಹೆಸರಿನಲ್ಲಿರುವ ಉಳಿತಾಯ ಖಾತೆಯ ಮಾಹಿತಿ ಘೋಷಿಸಿಕೊಂಡಿರುತ್ತಾರೆ. ಇವುಗಳನ್ನು ಈಗಾಗಲೇ ನಿಪಿ-19, 20, 21, 23 ಮತ್ತು 24, 27 ರಿಂದ 29ರಲ್ಲಿ ಆಸ್ತಿಯಾಗಿ ಪರಿಗಣಿಸಿರುವುದರಿಂದ ಇದನ್ನು ಇಲ್ಲಿ ಕೈಬಿಡಲಾಗಿದೆ.

ಇಇ)ಅನುಸೂಚಿ -16ಬಿ ಯಲ್ಲಿ ಯಾವುದೇ ಮಾಹಿತಿ ಸಿಗದ ಕಾರಣ ಕೈಬಿಡಲಾಗಿದೆ.

ಎಫ್‌ಎಫ್‌)ಅನುಸೂಚಿ-17ರಲ್ಲಿ ಆರೋಪಿತರ ಮಕ್ಕಳ ವಿದ್ಯಾಭ್ಯಾಸದ ಖರ್ಚಿನ ಮಾಹಿತಿ ನೀಡಿರುತ್ತಾರೆ. ಈ ಬಗ್ಗೆ ನಿಪಿ-117, 118, 165ರಂತೆ ಮಾಹಿತಿ ಪಡೆದು ಆರೋಪಿತರ ಖರ್ಚಿಗೆ ಪರಿಗಣಿಸಲಾಗಿದೆ.

ಜೆಜಿ)ಅನುಸೂಚಿ -18ರಲ್ಲಿ ಆರೋಪಿತರು ಧಾರ್ಮಿಕ ಮತ್ತು ಸಾಮಾಜಿಕ ಸಮಾರಂಭಗಳ ಖರ್ಚನ್ನು ಘೋಷಿಸಿಕೊಂಡಂತೆ ಅದರಲ್ಲಿ ಕಾಣಿಸಿದಂತೆ ರೂ.18,950ನ್ನು ಆರೋಪಿತರ ಖರ್ಚಿಗೆ ಪರಿಗಣಿಸಲಾಗಿದೆ.

ಹೆಚ್‌ಹೆಚ್‌)ಅನುಸೂಚಿ -19ರ ಕ್ರಮಸಂಖ್ಯೆ 5ರಲ್ಲಿ ಆರೋಪಿತರು ಚೆಕ್ ಅವಧಿಯಲ್ಲಿ ಕುಟುಂಬದ ನಿರ್ವಹಣೆಯ ಖರ್ಚು ವೆಚ್ಚದ ಮಾಹಿತಿ ನೀಡಿರುತ್ತಾರೆ. ಅದರಲ್ಲಿ ಕ್ರಮಸಂಖ್ಯೆ 5 ರಲ್ಲಿ ಆಲೂರಿನಲ್ಲಿ ವಾಸವಿದ್ದ ಬಾಡಿಗೆ ಮನೆಗೆ 8250ರೂಪಾಯಿ ಪಾವತಿಸಿರುವುದಾಗಿ ಹಾಗೂ ಕ್ರಮಸಂಖ್ಯೆ 10ರಲ್ಲಿ 500ರೂಪಾಯಿ ಕೇಬಲ್ ಗೆ ಡೆಪಾಸಿಟ್ ಇಟ್ಟಿರುವುದಾಗಿ ಕ್ರಮಸಂಖ್ಯೆ 12 ರಲ್ಲಿ 25000ರೂಪಾಯಿ ಬೋರ್ವೆಲ್ ಗೆ ಖರ್ಚು ಮಾಡಿರುವುದಾಗಿ ಕಾಣಿಸಿರುತ್ತಾರೆ. ಒಟ್ಟು ಮೊತ್ತ 33,780ರೂಪಾಯಿಯನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಐಐ)ಅನುಸೂಚಿ 20 ಮತ್ತು 21 ರಲ್ಲಿ ಯಾವುದೇ ಮಾಹಿತಿ ಘೋಷಿಸಿಕೊಂಡಿಲ್ಲ.

ಜೆಜಿ)ಅನುಸೂಚಿ 22ರಲ್ಲಿ ಆರೋಪಿತರು ತಮ್ಮ ಇತರ ವೆಚ್ಚದ ಬಗ್ಗೆ ಘೋಷಿಸಿಕೊಂಡಿರುತ್ತಾರೆ. ಅದರಂತೆ 87780ರೂಪಾಯಿ ಖರ್ಚು ವೆಚ್ಚ ಎಂದು ಕಾಣಿಸಿರುತ್ತಾರೆ. ಈ ಬಗ್ಗೆ ಕರ್ನಾಟಕ ಲೋಕಾಯುಕ್ತದ ಸಾಂಖ್ಯಿಕ ವಿಭಾಗದ ಉಪನಿರ್ದೇಶಕರಿಂದ ಮಾಹಿತಿ ಪಡೆದಿರುತ್ತೇನೆ. ಅದನ್ನು ಈಗ ನೋಡುತ್ತಿದ್ದು ನಿಪಿ-171 ರಂತೆ ಸ್ವೀಕರಿಸಿರುತ್ತೇನೆ. ಅದು ಒಟ್ಟು 4 ಹಾಳೆಗಳನ್ನೊಳಗೊಂಡಿರುತ್ತದೆ. ಆ ಪ್ರಕಾರ 740451ರೂಪಾಯಿಯನ್ನು ಅವರ ಕುಟುಂಬದ ಖರ್ಚು ವೆಚ್ಚವಾಗಿದ್ದು ಅದನ್ನು ಅವರ ಖರ್ಚಿಗೆ ಪರಿಗಣಿಸಿರುತ್ತೇನೆ.

ಕೆಕೆ)ಅನುಸೂಚಿ-23ರಲ್ಲಿ ಆರೋಪಿತರು ತನ್ನ ಕುಟುಂಬದ ಸದಸ್ಯರ ಮಾಹಿತಿ
ಘೋಷಿಸಿಕೊಂಡಿರುತ್ತಾರೆ.

ಪಾಟೀಸವಾಲು: ಆರೋಪಿ ಪರ ಶ್ರೀ ಡಿ ಎಂ ಪಿ ವಕೀಲರಿಂದ:

(ಆರೋಪಿತರ ಪರ ವಕೀಲರು ಪಾಟೀಸವಾಲಿಗೆ ಸಮಯ ಕೋರಿದ್ದು, ಪಾಟೀಸವಾಲನ್ನು
ಮುಂದೂಡಲಾಗಿದೆ)